

ಸಂಖ್ಯೆ: ಬಿಎಂಆರ್‌ಸಿಎಲ್/ಸಿಪಿಆರ್‌ಓ/ಪತ್ರಿಕಾ ಪ್ರಕಟಣೆ/ ೨೦೨೦-೨೧ ದಿನಾಂಕ: ೧೯.೧೦.೨೦೨೦

ಪತ್ರಿಕಾ ಪ್ರಕಟಣೆ

ಕೋವಿಡ್ -19 ಲಾಕ್‌ಡೌನ್ ನಂತರ, ಸೆಪ್ಟೆಂಬರ್ 7, 2020 ರಿಂದ ಹಂತ-ಹಂತವಾಗಿ ಮೆಟ್ರೋ ಸೇವೆಗಳನ್ನು ಬೆಳಿಗ್ಗೆ 7.00 ರಿಂದ ರಾತ್ರಿ 9.00 ರವರೆಗೆ ಪುನರಾರಂಭಿಸಲಾಯಿತು. ಪ್ರಯಾಣಿಕರ ಆರೋಗ್ಯ ಸುರಕ್ಷತೆಗಾಗಿ ಆಗಾಗ್ಗೆ ಮುಟ್ಟಲಾಗುವ ಸ್ಥಳಗಳು ಮತ್ತು ಕೋಚ್‌ಗಳ ನೈರ್ಮಲ್ಯೀಕರಣ, ತಾಪಮಾನ ಪರಿಶೀಲನೆ, ಎಲ್ಲಾ ಸ್ಥಳಗಳಲ್ಲಿ ದೈಹಿಕ ಅಂತರದ ಪಾಲನೆ ಮತ್ತು ಸಂಪರ್ಕವಿಲ್ಲದ ಶುಲ್ಕ ಪಾವತಿ ಹಾಗೂ ಕಾರ್ಡ್‌ಗಳ ರೀಚಾರ್ಜ್ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಯಾಣಿಕರ ಸಂಖ್ಯೆ, ಆರಂಭದಲ್ಲಿ ಕನಿಷ್ಠ ಪ್ರಮಾಣ 4000 ದಿಂದ ಪ್ರಸ್ತುತ 55,000ಕ್ಕೆ ಹೆಚ್ಚಾಗಿದೆ ಮತ್ತು ಪ್ರಯಾಣಿಕರ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿದೆ.

ದೈಹಿಕ ಅಂತರದ ಮಾನದಂಡಗಳ ಪಾಲನೆಯ ನಂತರವೂ ರೈಲಿನಲ್ಲಿ ಜನದಟ್ಟಣೆಯ ಸಮಯದಲ್ಲಿಯೂ ಕೂಡ ಸಾಕಷ್ಟು ಸ್ಥಳಾವಕಾಶ ಹೊಂದಿದೆ. ಪ್ರಯಾಣಿಕರು ತಮ್ಮ ಸುರಕ್ಷತೆ ಮತ್ತು ಅನುಕೂಲಕರ ಪ್ರಯಾಣಕ್ಕಾಗಿ ಮೆಟ್ರೋ ಸೇವೆಯನ್ನು ಬಳಸಿಕೊಳ್ಳುವಂತೆ ನಿಗಮವು ವಿನಂತಿಸುತ್ತದೆ.

ಬಿಎಂಆರ್‌ಸಿಎಲ್‌ನ ಪ್ರಯಾಣಿಕರು ದೈಹಿಕ ಅಂತರವನ್ನು ಕಾಪಾಡಿಕೊಂಡು, ಪ್ರತಿನಿತ್ಯ ಪ್ರಯಾಣಿಸುವ ಪದ್ಧತಿಗಳ ವಿಶ್ಲೇಷಣೆಯ ಮೇರೆಗೆ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ದಿನಾಂಕ 22 ಅಕ್ಟೋಬರ್ 2020 ರಿಂದ, ವಾರದ ವಿವಿಧ ದಿನಗಳಲ್ಲಿ ಈ ಕೆಳಕಂಡ ವೇಳಾಪಟ್ಟಿಯ ಪ್ರಕಾರ ಮೆಟ್ರೋ ಸೇವೆಗಳು ಲಭ್ಯವಿರುತ್ತವೆ.

ಸೋಮವಾರದಿಂದ - ಶುಕ್ರವಾರದವರೆಗೆ (2ನೇ / 4ನೇ ಶನಿವಾರಗಳನ್ನು ಹೊರತುಪಡಿಸಿ)

1. 5 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 9.00 ರಿಂದ 10.00 ಗಂಟೆಯವರೆಗೆ ಮತ್ತು ಸಂಜೆ 5.30 ರಿಂದ 6.30 ಗಂಟೆಯವರೆಗೆ
2. 6 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 8.00 ರಿಂದ 9.00 ಗಂಟೆಯವರೆಗೆ ಮತ್ತು ಬೆಳಿಗ್ಗೆ 10.00 ರಿಂದ 11.00 ಗಂಟೆಯವರೆಗೆ
3. 6 ನಿಮಿಷಗಳ ಅಂತರದಲ್ಲಿ ಸಂಜೆ 4.30 ರಿಂದ 5.30 ಗಂಟೆಯವರೆಗೆ ಮತ್ತು ಸಂಜೆ 6.30 ರಿಂದ ರಾತ್ರಿ 8.00 ಗಂಟೆಯವರೆಗೆ
4. ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ.

2ನೇ / 4ನೇ ಶನಿವಾರಗಳು, ಭಾನುವಾರ, ಮತ್ತು ಸಾಮಾನ್ಯ ರಜಾದಿನಗಳು,

1. 8 ನಿಮಿಷಗಳ ಅಂತರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 5.00 ರಿಂದ 7.00 ಗಂಟೆಯವರೆಗೆ.
2. ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ.

ಪ್ರಯಾಣಿಕರ ಬೇಡಿಕೆ ಹೆಚ್ಚಳವಾದಲ್ಲಿ ಆಯ್ದ ಮಧ್ಯಂತರ ನಿಲ್ದಾಣಗಳಿಂದ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲಾಗುವುದು.

ಬಿಎಂಆರ್‌ಸಿಎಲ್ ತನ್ನ ಎಲ್ಲಾ ಪ್ರಯಾಣಿಕರಿಗೆ, ಮುಖಗವಸು (ಮಾಸ್ಕ್) ಧರಿಸುವುದು, ದೈಹಿಕ ಅಂತರದ ಪಾಲನೆ ಮತ್ತು ಕೈಗಳ ಸ್ವಚ್ಛತೆಯನ್ನು ಸಂಚಾರದ ಸಮಯದಲ್ಲಿ ಪಾಲಿಸಲು ವಿನಂತಿಸುತ್ತದೆ.

ಸಹಿ/-
(ಬಿ.ಎಲ್.ಯಶವಂತ್ ಚವ್ವಾಣ್)
ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ